




ಬೆಕ್ಕಿನ ಸೊಡ್ಡು

ರೈತನೊಬ್ಬ ಬೆಕ್ಕೊಂದನ್ನು ಸಾಕಿದ್ದ. ಅದನ್ನು ತುಂಬಾ ಚೆನ್ನಾಗಿ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ. ಹಾಗೆಯೇ ಆತನಲ್ಲಿ ಕಷ್ಟ ಬಣ್ಣದ ಹಸುವೊಂದಿತ್ತು. ಆ ಹಸು ಕೊಡುವ ಹಾಲು ಕುಡಿದು ಬೆಕ್ಕು ತುಂಬಾ ಸೊಕ್ಕಿನಿಂದ ಬೆಳೆದಿತ್ತು. ಅಲ್ಲದೆ ಅದಕ್ಕೆ ಕೊಬ್ಬು ಕೂಡಾ ಬಂದಿತ್ತು. ಹೀಗಾಗಿ ಆ ಬೆಕ್ಕು ರೈತನ ಧವಸ- ಧಾನ್ಯಗಳನ್ನು ತಿಂದು ಹಾಳು ಮಾಡುತ್ತಿದ್ದ ಇಲಿ- ಹೆಗ್ಗಣಗಳನ್ನು ಕಂಡರೂ ಅವುಗಳನ್ನು ಬೇಟೆಯಾಡದೇ ಸದಾ ಕೊಬ್ಬಿನಿಂದ ಮಲಗಿಕೊಂಡೇ ಇರುತ್ತಿತ್ತು. ಇದನ್ನು ಗಮನಿಸಿದ ಹಸು, 'ಬೆಕ್ಕೇ... ಬೆಕ್ಕೇ! ಹೀಗೆ ಸೋಮಾರಿಯಾಗಿ ಬಾಳೋದು ಸರಿನಾ? ಯಜಮಾನನ ದವಸವನ್ನು ಹಾಳು ಮಾಡುತ್ತಿರುವ ಇಲಿಗಳನ್ನೇಕೆ ಬೇಟೆಯಾಡುತ್ತಿಲ್ಲ? ಮಾಲೀಕನಿಗೆ ಅನ್ಯಾಯ ಮಾಡುವುದು ನ್ಯಾಯವಾ' ಎಂದಿತು. ಬೆಕ್ಕು ಕಣ್ಣು ಕೆಂಪು ಮಾಡಿಕೊಂಡು ಮೀಸೆ ಕುಣಿಸುತ್ತಾ, 'ಎಲಾ ಹಸುವೇ, ನೀನು ನಂಗ್ ಬುದ್ಧಿ ಹೇಳ್ತೀಯಾ? ನಿಂಗ್ನಾಕೆ ಉಸಾಬರಿ?' ಎಂದು ಮೂದಲಿಸಿತು. ಹಸು ಬೆಕ್ಕಿಗೆ ಬುದ್ಧಿ ಕಲಿಸುವ ಹುನ್ನಾರ ಮಾಡಿ ಹಾಲು ಕರೆಯುವುದನ್ನೇ ನಿಲ್ಲಿಸಿತು. ಆಗ ಬೆಕ್ಕಿಗೆ ಹಾಲು ಸಿಗದೇ ಉಪವಾಸ ಮಲಗಬೇಕಾಯ್ತು. ಹೀಗೇ ಕೆಲವು ದಿನಗಳವರೆಗೆ ಹಸು ಹಾಲು ಕರೆಯುವುದನ್ನು ನಿಲ್ಲಿಸಿತು.

ಹಾಲು- ಮೊಸರು ದೊರಕದೇ ಬೆಕ್ಕು ಉಪವಾಸದಿಂದ ಪರದಾಡುವಂತಾಯ್ತು. ಆಗ ಬೆಕ್ಕಿಗೆ ತನ್ನ ತಪ್ಪಿನ ಅರಿವಾಯಿತು.



ಅಕ್ಕರೆಯಿಂದ ಸಾಕಿ- ಸಲಹಿದ ಮಾಲೀಕನ ದುಡಿಮೆಯ ಫಲವನ್ನು ಹಾಳು ಮಾಡುವ ಇಲಿ- ಹೆಗ್ಗಣಗಳನ್ನು ಬೇಟೆಯಾಡುವುದಕ್ಕೆ ಶುರು ಮಾಡಿತು. ಇದರಿಂದ ಹರುಷಗೊಂಡ ಹಸು ಮತ್ತೆ ಹಾಲು ಕರೆಯತೊಡಗಿತು.

ನೀತಿ: ಗರ್ವದಿಂದ ಸುಖವಿಲ್ಲ.

-ಶಿವುಕುಮಾರ ಸುರಪೂರ, ಯಾದಗಿರಿ



ಪುಟ್ಟನ ಗಿಳಿ

ಪುಟ್ಟನಿಗೆ ಸಿಕ್ಕಿತ್ತೊಂದು 'ಗಿಳಿ'
ಕಣ್ಣುಬಿಟ್ಟು ನೋಡ್ತಾ ಇತ್ತು 'ಪಿಳಿ ಪಿಳಿ'
ಅಂದದ ಚೆಂದದ ಅದರ 'ಬಣ್ಣ'
ಬೀಳ್ತಾ ಇತ್ತು ಎಲ್ಲರ 'ಕಣ್ಣ'

ತಿಂತಾ ಇತ್ತು ಅವರ 'ಕಾಳು'
ಹಿಡಿಯಲು ಹೋದರೆ ಮಾಡ್ತಾ ಇತ್ತು 'ಎಳು ಬೀಳು'
ಬೆಳಿಗ್ಗೆ ಎದ್ದೊಡನೆ ನೋಡ್ತಾ ಇದ್ದ ಪುಟ್ಟ ಅದರ 'ಮುಖ'
ಪುಟ್ಟನಿಗೆ ಅದೆಂದರ ಬಹಳ 'ಸಖ'

ಇಟ್ಟನು ಪಂಜರದಲ್ಲಿ 'ಪುಟ್ಟ'
ಮಾಡ್ತಾ ಇತ್ತು ಗಿಳಿ ಬಹಳ 'ಹರ'
ತಂದೆ ಹೇಳಿದರು ಮಾಡಬಾರದು 'ಹಿಂಸೆ'
ಅದ್ನ ಕೇಳಿ ಬಿಟ್ಟನು ಪಂಜರದಿಂದ ಕಾಡಿಗೆ
ಹೇಳಿದನು ಗಿಳಿಗೆ ಗುಡ್ ಬೈ!

-ಕೆ. ಪರೀಶ್ ಕುಮಾರ್, ಪುತ್ತೂರು

